

ಯುಗಾದಿ ಹಬ್ಬದ ಶುಭಾಪಯಗಳು ಬಿ

ಹೊಸಯುಗವು ನವಚೈತನ್ಯದ ಕಂಪನ್ನು ಸೂಸಲಿ

ಹೆಚ್ಚು ನೈಸರ್ಗಿಕ
ವಿಟಮಿನ್ - ಈ

ಕೃತಕ ಶಕ್ತವರ್ಧಕಗಳಿಂದ ಮುಕ್ತವಾಗಿದೆ

ಕಡಿಮೆ ಸ್ಯಾಚುರೇಟೆಡ್

ಕೊಬ್ಬು

ಆಲಿವ್ ಮತ್ತು ರೈಸ್‌ಬ್ರಾನ್ ಎಣ್ಣೆಗಳಿಗಿಂತಲೂ ಕಡಿಮೆ

ಹೆಚ್ಚು ನೈಸರ್ಗಿಕ
ವಿಟಮಿನ್ - ಡಿ

ಕೃತಕ ಸಂಯೋಜನೆಗಳಿಂದ ಮುಕ್ತವಾಗಿದೆ



ಇದು ಆರೋಗ್ಯಕ್ಕೆ ಒಳ್ಳೆಯದು